

VI Semester B.Com. Examination, August/September 2023
(CBCS) (2022-23 and Onwards) (Freshers)

COMMERCE

6.1 : Income Tax – II

Time : 3 Hours

Max. Marks : 70

Instruction : Answer should be written completely either in English or in Kannada.

SECTION – A

ಎಭಾಗ - ಎ

1. Answer any five of sub-questions. Each question carries 2 marks. (5×2=10)

ಯಾವುದಾದರೂ ಐದು ಉಪ-ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಉಪ-ಪ್ರಶ್ನೆಗೆ ಎರಡು ಅಂಕಗಳು.

a) What is profession ?

ವೃತ್ತಿ ಎಂದರೇನು ?

b) What is long term capital gain ?

ದೀರ್ಘಾವಧಿ ಬಂಡವಾಳ ಲಾಭ ಎಂದರೇನು ?

c) Mention any 4 disallowed expenses while computing income from business.

ವ್ಯವಹಾರದ ಲಾಭವನ್ನು ಕಂಡುಹಿಡಿಯುವಾಗ ಅನುಮತಿಸಲಾಗದ ಯಾವುದಾದರೂ ನಾಲ್ಕು ಖರ್ಚುಗಳನ್ನು ತಿಳಿಸಿ.

d) What is tax-free government securities ?

ತೆರಿಗೆ ಮುಕ್ತ ಸರ್ಕಾರಿ ಭದ್ರತಾಪತ್ರಗಳೆಂದರೇನು ?

e) State the income tax provision U/S 80D.

ಕಲಂ 80D ಅಡಿಯಲ್ಲಿನ ಆದಾಯ ತೆರಿಗೆ ನಿಬಂಧನೆಯನ್ನು ತಿಳಿಸಿ.



f) Explain the income tax provision U/S 80U.

ಕಲಂ 80U ಅಡಿಯಲ್ಲಿನ ಆದಾಯ ತೆರಿಗೆ ನಿಬಂಧವನ್ನು ವಿವರಿಸಿ.

g) Name any 4 incomes chargeable to tax under the head income from other sources.

ಇತರೆ ಮೂಲಗಳಿಂದ ಬರುವ ತೆರಿಗೆಗೊಳಪಡುವ ಯಾವುದಾದರೂ ನಾಲ್ಕು ಮುಖ್ಯ ಆದಾಯಗಳನ್ನು ಹೆಸರಿಸಿ.

SECTION - B

ವಿಭಾಗ - ಬಿ

Answer any 3 questions. Each question carries 5 marks.

(3×5=15)

ಯಾವುದಾದರೂ 3 ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 5 ಅಂಕಗಳು.

2. Explain the tax provisions for set off and carry forward of the following losses.

a) Unabsorbed loss from house property

b) Loss from speculation business

c) Unabsorbed business loss.

ಈ ಕೆಳಗಿನ ನಷ್ಟಗಳ ಹೊಂದಾಣಿಕೆ ಮತ್ತು ಮುಂದುವರಿಸುವಿಕೆಗೆ ಸಂಬಂಧಪಟ್ಟ ತೆರಿಗೆ ನಿಯಮಗಳನ್ನು ವಿವರಿಸಿ.

a) ಹೊಂದಾಣಿಕೆಯಾಗದ ಮನೆ ಆಸ್ತಿಯಿಂದ ಉಂಟಾದ ನಷ್ಟ

b) ಸಟ್ಟಾ ವ್ಯವಹಾರದಿಂದ ಉಂಟಾದ ನಷ್ಟ

c) ಹೊಂದಾಣಿಕೆಯಾಗದ ವ್ಯವಹಾರದ ನಷ್ಟ.

3. Dr. Prashanth is a practicing doctor who runs his clinic gives you following data.

Receipts

	₹
Gifts from patients	30,000
Visiting fees for various hospitals	1,00,000
Consultation fees	50,000
Operation charges	80,000
Dividend received	20,000
Lottery income	2,00,000

Payments

₹

Rent of clinic	30,000
Medicine purchase	20,000
Operation theatre rent paid	30,000
Electricity and water charges	10,000
Magazines and newspapers	10,000
Purchase of television for his residence	40,000

Compute taxable income from profession for A.Y. 2022-23.

ಡಾ. ಪ್ರಶಾಂತ್‌ರವರು ಒಬ್ಬ ವೈದ್ಯಕೀಯ ವೃತ್ತಿಯವರಾಗಿದ್ದು ಇವರು ನೀಡಿರುವ ಕೆಳಗಿನ ಅಂಕಿಸಂಖ್ಯೆಗಳಿಂದ 2022-23ನೇ ತೆರಿಗೆ ವರ್ಷಕ್ಕೆ ವೃತ್ತಿಯಿಂದ ಬಂದ ಆದಾಯವನ್ನು ಲೆಕ್ಕ ಹಾಕಿರಿ.

ಸ್ವೀಕೃತಿಗಳು	ರೂ.
ರೋಗಿಗಳಿಂದ ಬಂದ ಉಡುಗೊರೆ	30,000
ಸಂದರ್ಶನ ಶುಲ್ಕ ಬೇರೆ ಬೇರೆ ಆಸ್ಪತ್ರೆಗಳಿಂದ	1,00,000
ಸಮಾಲೋಚನ ಶುಲ್ಕ	50,000
ಶಸ್ತ್ರ ಚಿಕಿತ್ಸೆ ಶುಲ್ಕ	80,000
ಲಾಭಾಂಶ ಬಂದಿದ್ದು	20,000
ಲಾಟರಿ ಆದಾಯ	2,00,000
ಪಾವತಿಗಳು	ರೂ.
ಕ್ಲಿನಿಕ್ ಬಾಡಿಗೆ	30,000
ಔಷಧಿಗಳನ್ನು ಕೊಂಡಿದ್ದು	20,000
ಶಸ್ತ್ರಚಿಕಿತ್ಸೆ ಕೊಠಡಿಯ ಬಾಡಿಗೆ ನೀಡಿದ್ದು	30,000
ವಿದ್ಯುಚ್ಛಕ್ತಿ ಮತ್ತು ನೀರಿನ ಶುಲ್ಕ	10,000
ವೃತ್ತಪತ್ರಿಕೆ ಮತ್ತು ಪತ್ರಿಕೆಗಳು	10,000
ಮನೆಗಾಗಿ ದೂರದರ್ಶನವನ್ನು ಕೊಂಡಿದ್ದು	40,000



4. Mr. Rahul resident of India furnished the following details. Compute his income from capital gains for A.Y. 2022-23.

- i) Date of purchase of household property 1-10-1999
- ii) Cost of acquisition ₹ 3,50,000
- iii) Cost of addition in the year 2009-10 is ₹ 75,000
- iv) Fair market value as on 1-4-2001 ₹ 4,50,000
- v) Cost of additions in year 2004-05 is ₹ 98,000
- vi) Sale consideration ₹ 56,00,000.

Cost Inflation Index : 2001-02 – 100; 2004-05 – 113; 2009-10 – 148; and 2021-22 – 317.

ಭಾರತೀಯ ವಾಸಿಯಾದ ಶ್ರೀ ರಾಹುಲನು ಕೆಳಕಂಡ ವಿವರಗಳನ್ನು ಒದಗಿಸಿದ್ದಾನೆ. 2022-23ನೇ ಕರವರ್ಷಕ್ಕೆ ಆತನ ಬಂಡವಾಳ ಗಳಿಕೆ ಆದಾಯವನ್ನು ಕಂಡುಹಿಡಿಯಿರಿ.

- i) ಮನೆಯನ್ನು ಖರೀದಿಸಿದ ದಿನಾಂಕ 1-10-1999
- ii) ಕೊಂಡುಕೊಂಡ ಬೆಲೆ ರೂ. 3,50,000
- iii) 2009-10ನೇ ವರ್ಷದಲ್ಲಿ ಮಾಡಿದ ಸೇರ್ಪಡೆ ವೆಚ್ಚ ರೂ. 75,000
- iv) 1-4-2001ರಂದು ನ್ಯಾಯೋಚಿತ ಮಾರುಕಟ್ಟೆ ಬೆಲೆ ರೂ. 4,50,000
- v) 2004-05ನೇ ವರ್ಷದಲ್ಲಿ ಮಾಡಿದ ಸೇರ್ಪಡೆ ವೆಚ್ಚ ರೂ. 98,000
- vi) ಮಾರಾಟದ ಬೆಲೆ ರೂ. 56,00,000.

ಹಣದುಬ್ಬರದ ಸೂಚ್ಯಂಕ : 2001-02 – 100; 2004-05 – 113; 2009-10 – 148; ಮತ್ತು 2021-22 – 317.

5. From the following incomes of Karthik (Resident of India) for the P.Y. ended 31-3-2022. Compute his GTI for the A.Y. 2022-23.

- a) Income from house property (computed) ₹ 96,000
- b) Director's fees ₹ 22,000
- c) Income from profession (computed) ₹ 4,50,000
- d) Winning from lottery (net) ₹ 70,000
- e) Dividend from cooperative society ₹ 18,000
- f) Long term capital gain ₹ 75,000.

ಕಾರ್ತಿಕರವರು ಭಾರತೀಯ ವಾಸಿಯಾಗಿದ್ದು ಆರ್ಥಿಕ ವರ್ಷ 31-3-2022ಕ್ಕೆ ಕೆಳಗಿನ ಆದಾಯ ಮಾಹಿತಿಯನ್ನು ನೀಡಿರುತ್ತಾರೆ. ಕರವರ್ಷ 2022-23ಕ್ಕೆ ಅವರ ಸ್ಥೂಲ ಆದಾಯವನ್ನು ಕಂಡುಹಿಡಿಯಿರಿ.

- a) ಮನೆ ಬಾಡಿಗೆಯಿಂದ ಬಂದ ಆದಾಯ (ಕಂಡುಹಿಡಿದಿದ್ದು) ರೂ. 96,000
- b) ನಿರ್ದೇಶಕರ ಶುಲ್ಕ ರೂ. 22,000
- c) ವೃತ್ತಿಯಿಂದ ಬಂದ ಆದಾಯ (ಕಂಡುಹಿಡಿದಿದ್ದು) ರೂ. 4,50,000
- d) ಲಾಟರಿಯಿಂದ ಬಂದ ಆದಾಯ (ನಿವ್ವಳ) ರೂ. 70,000
- e) ಸಹಕಾರ ಸಂಘದಿಂದ ಬಂದ ಲಾಭಾಂಶ ರೂ. 18,000
- f) ದೀರ್ಘಾವಧಿ ಬಂಡವಾಳ ಗಳಿಕೆ ರೂ. 75,000.

6. Briefly explain deductions U/S 80C.

ಕಲಂ 80C ಅಡಿಯಲ್ಲಿ ಬರುವ ಕಡಿತಗಳನ್ನು ಸಂಕ್ಷಿಪ್ತವಾಗಿ ವಿವರಿಸಿ.



SECTION - C

ವಿಭಾಗ - ಸಿ

Answer any three questions. Each question carries 12 marks.

(3×12=36)

ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ ಹನ್ನೆರಡು ಅಂಕಗಳು.

7. Mr. Lakshman Rao is a leading Chartered Accountant at Bangalore. He keeps his book on cash basis and summarized receipts and payments A/c for the year ending 31-3-2022 is given below.

Receipts and Payments A/c for the year ending 31-3-2022

Receipts		Amt. (₹)	Payments		Amt. (₹)
To Opening balance b/d		35,000	By Staff salary		
▪ Tax consultancy fee				₹	
	₹		2020-21	9,000	
2021-22	3,60,000		2021-22	36,000	
2022-23	40,000	4,00,000	2022-23	3,000	48,000
▪ Audit fee		3,60,000	▪ Office rent		26,000
▪ Gift from clients		98,000	▪ Audit expenses		72,500
▪ Remuneration			▪ Purchase of car		3,80,000
from professional journals		28,000	▪ Car expenses		48,000
▪ Special commission		75,000	▪ Personal expenses		24,000
▪ Loan from bank		4,00,000	▪ Purchase of		
▪ Director fee		18,000	office computer		60,000



" Share from HUF	90,000	" Purchase of professional books	16,000
" Dividend from Indian company	15,000	" CA institute membership fee	25,000
		" Repayment of loan	1,50,000
		" Interest on loan	60,000
		" Closing balance c/d	6,09,500
	15,19,000		15,19,000

Adjustments :

- 40% of car expenses are in respect of personal use of car
- Office computer was purchased and put into use for profession from 10-10-2021
- Cash gift from client ₹ 40,000 was not recorded in the books
- 60% of loan from bank was used for profession
- Depreciation is allowed at the rate of 15% P.A. on car and 40% on both computer and professional books.

Calculate his income from profession for the A.Y. 2022-23.

ಶ್ರೀ ಲಕ್ಷ್ಮಣ್ ರಾವ್ ಎಂಬವರು ಬೆಂಗಳೂರಿನ ಒಬ್ಬ ಮುಖ್ಯ ಲೆಕ್ಕಪರಿಶೋಧಕರಾಗಿದ್ದಾರೆ. ಅವರು ತಮ್ಮ ಲೆಕ್ಕ ಪುಸ್ತಕಗಳ ನಗದು ಪದ್ಧತಿಯಲ್ಲಿ ಬರೆಯುತ್ತಾರೆ ಮತ್ತು ದಿನಾಂಕ 31-3-2022ಕ್ಕೆ ಅಂತ್ಯವಾಗುವಂತೆ ಅವರ ಸ್ವೀಕೃತಿ ಮತ್ತು ಪಾವತಿ ಖಾತೆಯನ್ನು ಕೆಳಗೆ ನೀಡಲಾಗಿದೆ.

ಸ್ವೀಕೃತಿ ಮತ್ತು ಪಾವತಿ ಖಾತೆ 31-3-2022ಕ್ಕೆ ಅಂತ್ಯಗೊಳ್ಳುವಂತೆ

ಸ್ವೀಕೃತಿಗಳು	ಮೊತ್ತ (ರೂ.)	ಪಾವತಿಗಳು	ಮೊತ್ತ (ರೂ.)
ಗೆ ಪ್ರಾರಂಭಿಕ ಶಿಲ್ಕು	35,000	ಯಿಂದ ಸಿಬ್ಬಂದಿ ಸಂಬಳ	
" ತೆರಿಗೆ ಸಲಹೆಯಿಂದ ಬಂದ ಶುಲ್ಕ			ರೂ.
	ರೂ.	2020-21	9,000
2021-22	3,60,000	2021-22	36,000
2022-23	40,000	2022-23	3,000
			48,000



" ಲೆಕ್ಕಪರಿಶೋಧಕ ಶುಲ್ಕ	3,60,000	" ಕಛೇರಿ ಬಾಡಿಗೆ	26,000
" ಗಿರಾಕಿಗಳಿಂದ ಬಂದ ಉಡುಗೊರೆ	98,000	" ಲೆಕ್ಕಪರಿಶೋಧಕ ಖರ್ಚುಗಳು	72,500
" ವೃತ್ತಿಪರ ಜರ್ನಲ್‌ನಿಂದ		" ಖರೀದಿ ಮಾಡಿದ ಕಾರು	3,80,000
ಬಂದ ಸಂಭಾವನೆ	28,000	" ಕಾರಿನ ವೆಚ್ಚಗಳು	48,000
" ವಿಶೇಷ ದಲ್ಲಾಳಿ ಹಣ	75,000	" ಸ್ವಂತ ಖರ್ಚು	24,000
" ಬ್ಯಾಂಕಿನಿಂದ ಪಡೆದ ಸಾಲ	4,00,000	" ಕಛೇರಿಗಾಗಿ ಖರೀದಿ ಮಾಡಿದ	
" ನಿರ್ದೇಶಕರ ಶುಲ್ಕ	18,000	ಗಣಕಯಂತ್ರ	60,000
" ಹಿಂದೂ ಕೂಡು ಕುಟುಂಬದಿಂದ		" ಖರೀದಿ ಮಾಡಿದ	
ಬಂದ ಪಾಲು	90,000	ವೃತ್ತಿಪರ ಪುಸ್ತಕ	16,000
" ಭಾರತೀಯ ಕಂಪನಿಯಿಂದ		" CA ಸಂಸ್ಥೆಗೆ ಕಟ್ಟಿದ	
ಬಂದ ಲಾಭಾಂಶ	15,000	ಸದಸ್ಯತ್ವ ಶುಲ್ಕ	25,000
		" ಸಾಲ ಮರುಪಾವತಿ ಮಾಡಿದ್ದು	1,50,000
		" ಸಾಲದ ಮೇಲಿನ ಬಡ್ಡಿ	60,000
		" ಅಂತ್ಯದ ಶಿಲ್ಕು	6,09,500
	15,19,000		15,19,000

ಇತರೆ ಮಾಹಿತಿಗಳು :

- ಶೇ. 40ರಷ್ಟು ವಾಹನ ವೆಚ್ಚ ಖಾಸಗಿಯಾಗಿದೆ.
- ಕಛೇರಿಯ ಗಣಕಯಂತ್ರವನ್ನು ದಿನಾಂಕ 10-10-2021ರಂದು ಖರೀದಿಸಿ ಉಪಯೋಗಿಸಲಾಗಿದೆ.
- ಗಿರಾಕಿಯಿಂದ ಬಂದ ನಗದು ಉಡುಗೊರೆ ರೂ. 40,000 ಹಣವನ್ನು ಪುಸ್ತಕದಲ್ಲಿ ದಾಖಲಿಸಿಲ್ಲ.
- ಶೇ. 60ರಷ್ಟು ಬ್ಯಾಂಕಿನ ಸಾಲವನ್ನು ವೃತ್ತಿಗಾಗಿ ಉಪಯೋಗಿಸಲಾಗಿದೆ.
- ಕಾರಿನ ಮೇಲೆ ಶೇಕಡಾ 15 ರಷ್ಟು ವರ್ಷಕ್ಕೆ ಹಾಗೂ ಗಣಕಯಂತ್ರ ಮತ್ತು ವೃತ್ತಿಪರ ಪುಸ್ತಕಗಳ ಮೇಲೆ ಶೇ. 40ರಷ್ಟು ವರ್ಷಕ್ಕೆ ಸವಕಳಿಯನ್ನು ಮಾಡಬೇಕಾಗಿದೆ.

ತೆರಿಗೆ ವರ್ಷ 2022-23ಕ್ಕೆ ಅನ್ವಯವಾಗುವಂತೆ ಶ್ರೀ ಲಕ್ಷ್ಮಣ್ ಕಾರಾವ್ ಅವರ ವೃತ್ತಿ ಆದಾಯವನ್ನು ಕಂಡುಹಿಡಿಯಿರಿ.



8. Mr. Tippesh sold some of his properties during the P.Y. 2021-22 is as under.

a) Residential house at Mandya which was inherited by him in 1998 sold on 31-10-2021 for ₹36,60,000. FMV on 1-4-2001 ₹9,00,000, cost of improvement made during the year 2012-13 is ₹ 3,00,000, expenses on transfer ₹ 60,000.

b) Jewellery cost ₹ 3,50,000 was sold for ₹ 2,60,000 in May 2021 which was acquired in June 2014.

c) House hold furniture costing ₹ 80,000 in 2012-13 was sold in March 2022 for ₹ 98,000.

d) WDV of motor car on 1-4-2021 was ₹ 86,000 and was sold for ₹ 95,000 on 1-12-2021.

e) Self cultivated land was compulsorily acquired under law for ₹ 35,00,000 on 1-1-2022 and its cost in 2004-05 was 6,50,000.

Compute the total taxable capital gains for the A.Y. 2022-23.

(CII 2001-02 - 100; 2004-05 - 113; 2012-13 - 200; 2014-15 - 240 and 2021-22 - 317).

ಶ್ರೀ ತಿಪ್ಪೇಶರವರ ಹಣಕಾಸು ವರ್ಷ 2021-22ರಲ್ಲಿ ಮಾರಾಟವಾದ ಆಸ್ತಿಗಳ ಮಾಹಿತಿ ಕೆಳಗಿನಂತಿದೆ.

a) ಮಂಡ್ಯದ ವಾಸದ ಮನೆ ಪಿತ್ರಾರ್ಜಿತವಾಗಿ 1998ರಲ್ಲಿ ಬಂದಿದ್ದು 31-10-2021ರಂದು ರೂ. 36,60,000 ಕ್ಕೆ ಮಾರಾಟವಾಗಿದೆ. ದಿನಾಂಕ 1-4-2001 ರಂದು ಇದರ ನ್ಯಾಯೋಚಿತ ಮಾರುಕಟ್ಟೆ ಮೌಲ್ಯ ರೂ. 9,00,000, 2012-13ರಲ್ಲಿ ಅಭಿವೃದ್ಧಿ ವೆಚ್ಚ ರೂ. 3,00,000, ವರ್ಷವಾಕೆ ವೆಚ್ಚ 60,000.

b) ಆಭರಣಗಳು ಖರೀದಿ ಜೂನ್ 2014, ಖರೀದಿ ಮೊತ್ತ ರೂ. 3,50,000 ಮಾರಾಟ ಮಾಡಿದ್ದು ಮೇ 2021, ಮಾರಾಟದ ಬೆಲೆ ರೂ. 2,60,000.

c) ಗೃಹೋಪಯೋಗಿ ಉಪಕರಣಗಳು 2012-13ರಲ್ಲಿ ಖರೀದಿ ವೆಚ್ಚ ರೂ. 80,000 ಮಾರಾಟದ ಬೆಲೆ ಮಾರ್ಚ್ 2022ರಲ್ಲಿ ರೂ. 98,000.

d) ಮೋಟಾರು ಕಾರು ಸವಕಳಿಯ ನಂತರ ದಿನಾಂಕ 1-4-2021ರಂದು ಕಾರಿನ ಮೌಲ್ಯ ರೂ. 86,000 ಮತ್ತು ದಿನಾಂಕ 1-12-2021ರಂದು ಮಾರಾಟದ ಬೆಲೆ ರೂ. 95,000.

e) ಸ್ವಂತ ಕೃಷಿ ಭೂಮಿ ದಿನಾಂಕ 1-1-2022 ರಂದು ರೂ. 35,00,000 ಕ್ಕೆ ಕಾನೂನಿನ ಪ್ರಕಾರ ಕಡ್ಡಾಯವಾಗಿ ವಶಪಡಿಸಿಕೊಂಡಿದ್ದು 2004-05 ರಲ್ಲಿ ಇದರ ಮೌಲ್ಯ ರೂ. 6,50,000.

ಮೇಲ್ಕಂಡ ವಿವರಗಳಿಂದ 2022-23ರ ಕರವರ್ಷಕ್ಕೆ ತೆರಿಗೆಗೆ ಒಳಪಡುವ ಬಂಡವಾಳ ಗಳಿಕೆಯನ್ನು ಕಂಡುಹಿಡಿಯಿರಿ.

(CII 2001-02 - 100; 2004-05 - 113; 2012-13 - 200; 2014-15 - 240 ಮತ್ತು 2021-22 - 317).

9. Following is the P and L A/c of Naik for the P/Y ended 31-3-2022.

Particulars	₹	Particulars	₹
To Salary	68,000	By Gross profit	5,27,000
" Advertisement	40,000	" Rent from HP	88,000
" Sundry expenses	26,000	" Dividend from domestic company	18,000
" Interest on capital	22,000	" Winnings from lottery	85,000
" Fire Insurance premium (8000 relates to HP)	24,000	" Interest on securities	16,000
" Income tax	36,000		
" Drawings	28,000		
" Bad debts	24,000		
" Provision for bad debts	26,000		
" Repairs for house property	18,000		
" Municipal tax of HP	16,000		
" Life Insurance premium	21,000		
" Donation to political party	15,000		
" Depreciation	22,000		
" Net profit	2,46,000		
	6,32,000		6,32,000

Additional Information :

- Salary includes ₹ 16,000 paid to household servants.
 - Allowable depreciation as per IT rules ₹ 26,000.
 - 50% of repairs expenses in respect of HP related to own use.
 - Sundry expenses include ₹ 5,000 Naik's birthday expenses.
- Compute his taxable income from business for A.Y. 2022-23.

Income Statement for the year ended 31/12/2022

Particulars	Amount	Amount
Revenue	100,000	100,000
Cost of Sales	(40,000)	(40,000)
Gross Profit	60,000	60,000
Operating Expenses		
- Salaries	(20,000)	(20,000)
- Rent	(10,000)	(10,000)
- Depreciation	(5,000)	(5,000)
- Insurance	(3,000)	(3,000)
- Interest	(2,000)	(2,000)
- Advertising	(1,000)	(1,000)
- Transport	(1,000)	(1,000)
- Telephone	(1,000)	(1,000)
- Power to the bank	(1,000)	(1,000)
- Repairs to house motor	(1,000)	(1,000)
- Municipal tax of HP	(1,000)	(1,000)
- Life insurance premium	(1,000)	(1,000)
- Director's salary	(1,000)	(1,000)
- Depreciation	(1,000)	(1,000)
- Net profit	26,000	26,000
	60,000	60,000

6/12/22

Additional information :

- a) Salary includes ₹15,000 paid to household servants.
- b) Allowable depreciation is 20% of ₹25,000.
- c) 50% of repairs expenses in respect of HP related to own use.
- d) Sundry expenses include ₹3,000 Nank's birthday expenses.

Compute its taxable income from business for A.Y. 2022-23.

9. Following is the P and L A/c of Naik for the P/Y ended 31-3-2022.

Particulars	₹	Particulars	₹
To Salary	68,000	By Gross profit	5,27,000
▪ Advertisement	40,000	▪ Rent from HP	38,000
▪ Sundry expenses	26,000	▪ Dividend from domestic company	18,000
▪ Interest on capital	22,000	▪ Winnings from lottery	35,000
▪ Fire insurance premium (8000 relates to HP)	24,000	▪ Interest on securities	16,000
▪ Income tax	36,000		
▪ Drawings	28,000		
▪ Bad debts	24,000		
▪ Provision for bad debts	26,000		
▪ Repairs for house property	18,000		
▪ Municipal tax of HP	16,000		
▪ Life insurance premium	21,000		
▪ Donation to political party	15,000		
▪ Depreciation	22,000		
▪ Net profit	2,46,000		
	6,32,000		6,32,000

Additional Information :

- Salary includes ₹ 16,000 paid to household servants.
- Allowable depreciation as per IT rules ₹ 26,000.
- 50% of repairs expenses in respect of HP related to own use.
- Sundry expenses include ₹ 5,000 Naik's birthday expenses.

Compute his taxable income from business for A.Y. 2022-23.

ಕೆಳಗಿನ ಲಾಭ ಮತ್ತು ನಷ್ಟ ಖಾತೆಯು ಶ್ರೀ ನಾಯಕರವರ ಆರ್ಥಿಕ ವರ್ಷ 31-3-2022ಕ್ಕೆ ಸೇರಿದ ಮಾಹಿತಿಯಾಗಿದ್ದು ಕರವರ್ಷ 2022-23ಕ್ಕೆ ವ್ಯವಹಾರದಿಂದ ಬಂದ ತೆರಿಗೆ ಆದಾಯವನ್ನು ಕಂಡುಹಿಡಿಯಿರಿ.

ವಿವರಗಳು	ರೂ.	ವಿವರಗಳು	ರೂ.
ಗೆ ಸಂಬಳ	68,000	ಯಿಂದ ಸ್ಥೂಲ ಲಾಭ	5,27,000
▪ ಜಾಹೀರಾತು	40,000	▪ ಮನೆಯ ಬಾಡಿಗೆ	36,000
▪ ಇನ್ನಿತರ ಖರ್ಚುಗಳು	26,000	▪ ಸ್ವದೇಶಿ ಕಂಪನಿಯಿಂದ ಲಾಭಾಂಶ	18,000
▪ ಬಂಡವಾಳದ ಮೇಲಿನ ಬಡ್ಡಿ	22,000	▪ ಲಾಟರಿಯಿಂದ ಬಂದ ಗಳಿಕೆ	35,000
▪ ಬೆಂಕಿ ವಿಮಾ ಕಂತು (ರೂ. 8,000 ಸ್ವಂತ ಮನೆಗೆ)	24,000	▪ ಭದ್ರತಾಪತ್ರಗಳ ಮೇಲೆ ಬಡ್ಡಿ	16,000
▪ ಆದಾಯ ತೆರಿಗೆ	36,000		
▪ ಸ್ವಂತ ಖರ್ಚುಗಳು	28,000		
▪ ಕರಡು ಸಾಲ	24,000		
▪ ಕರಡು ಸಾಲಗಳ ನಿಧಿ	26,000		
▪ ಮನೆ ರಿಪೇರಿ ಖರ್ಚು	18,000		
▪ ಮನೆ ಪುರಸ್ಕರಣೆ ತೆರಿಗೆ	16,000		
▪ ಜೀವ ವಿಮಾ ಕಂತು	21,000		
▪ ರಾಜಕೀಯ ಪಕ್ಷಕ್ಕೆ ದೇಣಿಗೆ	15,000		
▪ ಸವಕಳಿ	22,000		
▪ ನಿವ್ವಳ ಲಾಭ	2,46,000		
	6,32,000		6,32,000

ಪೂರಕ ಮಾಹಿತಿ :

- ಸಂಬಳದಲ್ಲಿ ರೂ. 16,000 ಮನೆಯ ಕೆಲಸಗಾರರಿಗೆ ಪಾವತಿಸಲಾಗಿದೆ.
- ಆದಾಯ ತೆರಿಗೆ ನಿಯಮದ ಪ್ರಕಾರ ಕಳೆಯಬಹುದಾದ ಸವಕಳಿ ರೂ. 26,000.
- ಶೇಕಡಾ 50 ರಷ್ಟು ರಿಪೇರಿ ಖರ್ಚು ಸ್ವಂತ ಮನೆಗೆ ಸಂಬಂಧಿಸಿದೆ.
- ಇನ್ನಿತರ ಖರ್ಚುಗಳಲ್ಲಿ ರೂ. 5,000 ನಾಯಕರ ಹುಟ್ಟುಹಬ್ಬದ ಖರ್ಚು ಸೇರಿರುತ್ತದೆ.



10. Manju a medical practitioner furnishes his receipts and payments A/c for the P.Y. 2021-22.

Compute his income from profession for the A.Y. 2022-23.

Receipts	₹	Payments	₹
To Bal. b/d	1,50,000	By Purchase of professional books	60,000
" Visiting fees	2,00,000	" Subscription to Indian	
" Consultation fees	1,90,000	medical association	26,000
" Sale of medicines	2,70,000	" Household expenses	32,000
" Salary as part time		" Rent of clinic	44,000
lecture in MIMS	76,000	" Income tax	48,000
" Gift from patients	98,000	" Purchase of medicine	1,50,000
" Interest on post		" Car expenses	56,000
office saving bank	80,000	" Car purchase (On 10-10-2021)	4,00,000
" Dividend from		" Electricity and water	36,000
domestic Co.	56,000	" Salary to staff	88,000
		" Purchase of surgical equipment	60,000
		" Balance c/d	1,20,000
	11,20,000		11,20,000

Additional Information :

- 50% of motor car expenses are relates to his personal use
- Provide depreciation on surgical equipments and professional books at 40%
- Gift include ₹ 28,000 received from patients on occasion of his birthday.

ಮಂಜೂರವರು ವೈದ್ಯಕೀಯ ವೃತ್ತಿಯವರಾಗಿದ್ದು ಆರ್ಥಿಕ ವರ್ಷ 2021-22ಕ್ಕೆ ಸ್ವೀಕೃತಿ ಮತ್ತು ಪಾವತಿಗಳ ಖಾತೆಯನ್ನು ನೀಡಿದ್ದು, ಕರವರ್ಷ 2022-23ಕ್ಕೆ ವೃತ್ತಿಪರ ಆದಾಯವನ್ನು ಕಂಡುಹಿಡಿಯಿರಿ.

ಸ್ವೀಕೃತಿಗಳು	ರೂ.	ಪಾವತಿಗಳು	ರೂ.
ಗೆ ಆರಂಭ ಶಿಲ್ಕು	1,50,000	ಯಿಂದ ವೃತ್ತಿಪರ ಪುಸ್ತಕಗಳ ಖರೀದಿ	60,000
" ಭೇಟಿಯ ಶುಲ್ಕ	2,00,000	" ಭಾರತೀಯ ವೈದ್ಯಕೀಯ ಮಂಡಳಿ ವಂತಿಗೆ	26,000
" ಸಲಹಾ ಶುಲ್ಕ	1,90,000	" ಗೃಹೋಪಯೋಗಿ ಖರ್ಚು	32,000
" ಔಷಧಿ ಮಾರಾಟ	2,70,000	" ಔಷಧಾಲಯ ಬಾಡಿಗೆ	44,000
" MIMS ನಲ್ಲಿ ಅಂಶಕಾಲಿಕ		" ಆದಾಯ ಶೆರಿಗೆ	48,000
ಉಪನ್ಯಾಸಕ ಸಂಬಳ	76,000	" ಔಷಧಿಗಳ ಖರೀದಿ	1,50,000
" ರೋಗಿಗಳಿಂದ ಉಡುಗೊರೆ	98,000	" ಮೋಟಾರು ವಾಹನ ಖರ್ಚು	56,000
" ಅಂಚೆ ಕಛೇರಿ ಉಳಿತಾಯ		" ಮೋಟಾರು ಕಾರು ಖರೀದಿ	
ಖಾತೆಯಿಂದ ಬಡ್ಡಿ	80,000	(10-10-2021)	4,00,000
" ಸ್ವದೇಶಿ ಕಂಪನಿಯಿಂದ		" ನೀರು ಮತ್ತು ವಿದ್ಯುತ್	36,000
ಲಾಭಾಂಶ	56,000	" ಸಿಬ್ಬಂದಿ ಸಂಬಳ	88,000
		" ಶಸ್ತ್ರ ಚಿಕಿತ್ಸಾ ಉಪಕರಣಗಳ ಖರೀದಿ	60,000
		" ಅಂತಿಮ ಶಿಲ್ಕು	1,20,000
	11,20,000		11,20,000

ಪೂರಕ ಮಾಹಿತಿ :

- ಶೇಕಡಾ 50ರಷ್ಟು ಕಾರಿನ ಖರ್ಚು ಸ್ವಂತಕ್ಕೆ ಬಳಕೆಯಾಗಿದೆ.
- ವೃತ್ತಿಪರ ಪುಸ್ತಕಗಳು ಹಾಗೂ ಶಸ್ತ್ರಚಿಕಿತ್ಸಾ ಉಪಕರಣಗಳ ಮೇಲೆ ಶೇ. 40ರಷ್ಟು ಸವಕಳ ತೆಗೆಯಿರಿ.
- ರೋಗಿಗಳಿಂದ ಪಡೆದ ಸ್ವೀಕೃತಿಗಳಲ್ಲಿ ರೂ. 28,000 ಹುಟ್ಟುಹಬ್ಬದ ಸಂದರ್ಭದ ಉಡುಗೊರೆಗಳಾಗಿರುತ್ತವೆ.

11. Mr. Natesh submits the following particulars for this income for the previous year ended 31-3-2022. Compute total income from other sources.

- a) Family pension ₹ 9,000 P.M.
- b) Income from articles published in newspaper ₹ 6,000.
- c) He lives in a rented house paying a rent of 15,000 P.M. He has sublet half portion of the house for a rent of ₹ 10,000 P.M. He pays Municipal tax for entire house ₹ 18,000, repairs ₹ 12,000.
- d) Interest on POSB A/c ₹ 7,500.
- e) Dividends from foreign company ₹ 36,000.
- f) Ground rent for land received in Bangalore ₹ 65,000 P.A.
- g) Interest on Central Govt. securities ₹ 18,000.
- h) Interest on Deepak fertilizer ₹ 14,200 (Net) listed.
- i) Royalty from books published ₹ 96,000 (Expenses incurred ₹ 9,000).
- j) During the year he also won a Kerala state lottery ₹ 70,000 (Net) the expenses incurred on purchase of lottery tickets ₹ 3,000.

ಶ್ರೀ ನಟೇಶ್‌ರವರು ಆರ್ಥಿಕ ವರ್ಷ 31-3-2022ಕ್ಕೆ ಅಂತಿಮಗೊಂಡಂತೆ ಕೆಳಕಂಡ ಆದಾಯದ ಮಾಹಿತಿಯನ್ನು ನೀಡಿರುತ್ತಾರೆ.

- a) ಕುಟುಂಬ ಪಿಂಚಣಿ ಪ್ರತಿ ತಿಂಗಳು ರೂ. 9,000.
- b) ಪತ್ರಿಕೆಯಲ್ಲಿ ಪ್ರಕಟವಾದ ಲೇಖನಗಳಿಂದ ಬಂದ ಆದಾಯ ರೂ. 6,000.
- c) ಇವರು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು ತಿಂಗಳಿಗೆ ರೂ. 15,000 ಬಾಡಿಗೆ ಕೊಡುತ್ತಾರೆ. ಇವರು ಶೇಕಡಾ 50 ಭಾಗದಷ್ಟು ಮನೆಯನ್ನು ತಿಂಗಳಿಗೆ ರೂ. 10,000ಕ್ಕೆ ಉಪ ಬಾಡಿಗೆಗಾಗಿ ನೀಡಿರುತ್ತಾರೆ. ಇವರು ಇಡೀ ಮನೆಯ ಮೇಲೆ ಪುರಸಭೆಗೆ ತೆರಿಗೆ ರೂ. 18,000, ರಿಪೇರಿ ವೆಚ್ಚ ರೂ. 12,000 ಕಟ್ಟಿರುತ್ತಾರೆ.
- d) ಅಂಚೆ ಕಛೇರಿ ಉಳಿತಾಯ ಖಾತೆಯಿಂದ ಬಂದ ಬಡ್ಡಿ ರೂ. 7,500.
- e) ವಿದೇಶಿ ಕಂಪನಿಗಳಿಂದ ಬಂದ ಲಾಭಾಂಶ ರೂ. 36,000.
- f) ಬೆಂಗಳೂರಿನಲ್ಲಿರುವ ಖಾಲಿ ನಿವೇಶನದಿಂದ ಬಂದ ಬಾಡಿಗೆ ವರ್ಷಕ್ಕೆ ರೂ. 65,000.

- g) ಕೇಂದ್ರ ಸರ್ಕಾರದ ಭದ್ರತಾಪತ್ರಗಳಿಂದ ಬಂದ ಬಡ್ಡಿ ರೂ. 18,000.
- h) ದೀಪಕ್ ಫಾರ್ಮ್‌ನಿಂದ ಬಂದ ಬಡ್ಡಿ ರೂ. 14,200 (ನಿವ್ವಳ) ಯಾದೀಕರಿಸಿದೆ.
- i) ಪುಸ್ತಕಗಳ ಮುದ್ರಣದಿಂದ ಬಂದ ರಾಜಧನ ರೂ. 96,000 (ಇದಕ್ಕೆ ತಗಲಿದ ಖರ್ಚು ರೂ. 9,000).
- j) ಪ್ರಸ್ತುತ ವರ್ಷದಲ್ಲಿ ಕೇರಳ ಸರ್ಕಾರದ ಲಾಟರಿ ಹಣ ರೂ. 70,000 (ನಿವ್ವಳ) ಲಾಟರಿ ಬಿಡುಗಡೆಯನ್ನು ಕೊಳ್ಳಲು ತಗಲಿದ ಖರ್ಚು ರೂ. 3,000.
- ಮೇಲ್ಕಂಡ ವಿವರಗಳಿಂದ ಇತರ ಮೂಲಗಳಿಂದ ಬಂದ ಒಟ್ಟು ಆದಾಯವನ್ನು ಕಂಡುಹಿಡಿಯಿರಿ.

SECTION - D

ವಿಭಾಗ - D

Answer any one of the following question, carries 9 marks.

(1×9=9)

ಯಾವುದಾದರೂ ಒಂದು ಪ್ರಶ್ನೆಗೆ ಉತ್ತರಿಸಿ, ಒಂಬತ್ತು ಅಂಕಗಳು.

2. Explain any four types of Income Tax returns.

ಯಾವುದಾದರೂ 4 ರೀತಿಯ ಆದಾಯ ತೆರಿಗೆ ರಿಟನ್‌ಗಳನ್ನು ವಿವರಿಸಿ.

OR/ಅಥವಾ

List out any 9 inadmissible expenses while computing income from business.

ವ್ಯಾಪಾರದ ಲಾಭವನ್ನು ಕಂಡುಹಿಡಿಯುವಾಗ ಸ್ವೀಕರಿಸಲಾಗದ 9 ವೆಚ್ಚಗಳನ್ನು ತಿಳಿಸಿ.